



ತಿರುವಿ ವೈದ್ಯರು ಹೇಳಿದಂತೆ ಅಲಾರಾಂ ಇಟ್ಟು ಮಲಗಿದ. ಆದರೆ ಅಂದು ರಾತ್ರಿ ಅಲಾರಾಂ ಹೊಡೆಯುವ ತನಕವೂ ನಿದ್ರೆ ಬರಲಿಲ್ಲ, ಕನಸೂ ಬೀಳಲಿಲ್ಲ. ಮರುದಿನ ಗಡಿಯಾರದ ಅಂಗಡಿಗೆ ಹೋಗಿ, ನಡೆಯುತ್ತಿದ್ದರೂ ನಿಂತುಹೋಗಿದ್ದರೂ ಶಬ್ದವೇ ಮಾಡದ ಗಡಿಯಾರವೊಂದನ್ನು ಕೊಂಡು ತಂದ. ರಾತ್ರಿ ಅಲಾರಾಂ ಇಟ್ಟು ಮಲಗಿದ್ದೇ ಗಾಢ ನಿದ್ರೆ ಬಂತು. ಕನಸೂ ಬಿತ್ತು. ಆದರೆ ಅಲಾರಾಂ ಹೊಡೆದದ್ದೇ ಗೊತ್ತಾಗಲಿಲ್ಲ. ಎಂದಿನಂತೆ ಅವನ ಕನಸಿನ ಕಥೆ ಮುಂದುವರಿದಿತ್ತು. ಬೆಳಗ್ಗೆ ಎಚ್ಚರವಾದಾಗ ಮರೆತೂ ಹೋಗಿತ್ತು.

ಈ ಬಾರಿ ಕಥೆಗಾರ ಮನೋವೈದ್ಯರೊಬ್ಬರ ಬಳಿ ಹೋದ. ಆ ಮನೋವೈದ್ಯರಿಗೆ ಅಷ್ಟು ದೊಡ್ಡ ಕಥೆಗಾರ ಕನಸಿನೊಳಗಿನ ಕಥೆ ಕೈಗೆ ಸಿಗದೇ ಪರದಾಡುತ್ತಿರುವುದನ್ನು ನೋಡಿ ಆಶ್ಚರ್ಯ ಆಯಿತು. ತೊಂಬತ್ತೊಂಬತ್ತು ಕಥೆಗಳನ್ನು ಸರಾಗವಾಗಿ ಬರೆದು ಪ್ರಸಿದ್ಧನಾಗಿದ್ದ ನಮ್ಮ ಕಥೆಗಾರ ತನಗೂ ಅದೊಂದು ಹೊಸ ಅನುಭವ ಎಂದು ಹೇಳಿದ. ಮನೋವೈದ್ಯರು ವಿಚಿತ್ರ ಕೇಸುಗಳನ್ನು ಬರೆದಿಡುತ್ತಿದ್ದ ಡೈರಿಯನ್ನು ಅದರೊಳಗಿನ ಹಲವು ಉಲ್ಲೇಖಗಳನ್ನು ಓದಿಕೊಂಡರು. ಬಿಳಿ ಬಣ್ಣದ ಮಾತ್ರೆಗಳನ್ನು ಲೆಕ್ಕ ಮಾಡಿ ಒಂದು ಕಾಗದದಲ್ಲಿ ಪೊಟ್ಟಣ ಕಟ್ಟಿಕೊಟ್ಟರು. ನಿತ್ಯ ರಾತ್ರಿ ಮಲಗುವ ಮೊದಲು ಒಂದು ಮಾತ್ರೆ ನುಂಗುವಂತೆ ಹೇಳಿದರು.

ಎಂಥೆಂಥದೋ ಕಾಯಿಲೆಗಳನ್ನು ಗುಣಪಡಿಸಿ ಹೆಸರಾಗಿದ್ದ ಆ ಮನೋವೈದ್ಯರು ತನ್ನ ಸಮಸ್ಯೆಯನ್ನೂ ಪರಿಹರಿಸುತ್ತಾರೆಂಬ ಭರವಸೆಯಿಂದ ನಮ್ಮ ಕಥೆಗಾರ ಮನೆಗೆ ಮರಳಿದ. ಅಂದು ರಾತ್ರಿ ಪೊಟ್ಟಣ ಬಿಡಿಸಿ ಒಂದು ಮಾತ್ರೆಯನ್ನು ನುಂಗಿ ನೀರು ಕುಡಿದ. ಸೊಂಪಾದ ನಿದ್ರೆ ಬಂತು. ಆದರೆ ಪ್ರತಿ ರಾತ್ರಿಯೂ ಬರುತ್ತಿದ್ದ ಆ ಕನಸೇ ನಾಪತ್ತೆ.

●